

ಕರ್ನಾಟಕ ಸರ್ಕಾರ

ಸಾರಿಗೆ ಇಲಾಖೆ

ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ,

ಗದಗ

ಇವರಿಂದ

\*\*\*


ಗದಗ, ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ

ದಿನಾಂಕ 31-12-2021 ರ ವರ್ಷಾಂತ್ಯಕ್ಕೆ

ನಿರ್ವಹಿಸುತ್ತಿರುವ ದಾಖಲೆಗಳ ಸೂಚಿಪಟ್ಟಿಯನ್ನು

ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 4(1)(ಬಿ) ಅನುಸಾರ

ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.



ಸಾರ್ವಜನಿಕಮಾಹಿತಿಅಧಿಕಾರಿ ಹಾಗೂಪ್ರಾದೇಶಿಕ ಸಾರಿಗೆಅಧಿಕಾರಿ,ಗದಗ ಇವರಿಂದ

31-12-2021 ರ ಅಂತ್ಯಕ್ಕೆಸಂಭಂದಿಸಿದಂತಮಾಹಿತಿಹಕ್ಕುಅಧಿನಿಯಮ-2005ರನಿಯಮ 4(1)(ಬಿ ಅಡಿಯಲ್ಲಿ ( .ವಿವರಗಳನ್ನುಸಾರ್ವಜನಿಕರಮಾಹಿತಿಗಾಗಿಪ್ರಕಟಿಸಿದಮಾಹಿತಿ

ನಿಯಮ4(1)(ಬಿಕುರಿತು( ವಿವರಗಳು

1. (1) (ಬಿ) (i) ಅದರರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು :

ಸಂಘಟನೆ : ಪ್ರಾದೇಶಿಕ ಸಾರಿಗೆಅಧಿಕಾರಿ ಈ ಕಛೇರಿಯ ಮುಖ್ಯಸ್ಥರಾಗಿರುತ್ತಾರೆ

ಮತ್ತು ಈ ಕೆಳಕಂಡ ಸಿಬ್ಬಂದಿಗಳು ಇವರ ಅಧೀನದಲ್ಲಿಕಾರ್ಯ ನಿರ್ವಹಿಸುತ್ತಾರೆ.

ಅ ಹಿರಿಯಮೋಟಾರು ವಾಹನ ನಿರೀಕ್ಷಕರು : 2

ಆ ಮೋಟಾರು ವಾಹನ ನಿರೀಕ್ಷಕರು : 3

ಇ ಅಧೀಕ್ಷಕರು ( : 2

ಈ ಶೀಘ್ರಲಿಪಿಗಾರರು ( : 1

ಉ ಪ್ರಥಮದರ್ಜೆಸಹಾಯಕರು ( : 5

ಉ( ದ್ವಿತೀಯದರ್ಜೆಸಹಾಯಕರು : 2

ಁ( ಬೆರಳಚ್ಚುಗಾರರು : 1

ಂ( ವಾಹನಚಾಲಕರು : 2

ಃ ಜವಾನರು (: 3



2) 4(1)(ಬಿ)(ii)ಅದರಅಧಿಕಾರಿಗಳಮತ್ತುನೌಕರರಅಧಿಕಾರಗಳುಮತ್ತುಕರ್ತವ್ಯಗಳು:

1) ಕಛೇರಿ ವಿಳಾಸ ಪ್ರಾದೇಶಿಕ ಸಾರಿಗೆ ಅಧಿಕಾರಿಗಳುಹಾಗೂ:- ಕಾರ್ಯದರ್ಶಿ,

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಛೇರಿ,  
ಕಳಸಾಪುರ ಬಡಾವಣೆ ಹುಡ್ಕೊ ಲೇಔಟ್ ಲಕ್ಷ್ಮೇಶ್ವರ ರಸ್ತೆ ಗದಗ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಗದಗ ಸಂಬಂಧಿಸಿದ ಮಾಹಿತಿ ವಿವರಗಳು

- ಕಛೇರಿಯ ಮುಖ್ಯಸ್ಥರು: ಶ್ರೀ ಮಂಜುನಾಥ ಎಸ್ ಶಿರಾಲಿ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ತವ್ಯಗಳು:

- o ಕಛೇರಿ ಆ ಆರ್ಥಿಕ ವರ್ಷದಲ್ಲಿ ನಿಗದಿಗೊಳಿಸಿದ ರಾಜಸ್ವ ವಸೂಲಾಗಿ ಗುರಿಯನ್ನು ಸಾಧಿಸುವುದು.
- o ನೋಂದಣಿ ಸಾರಿಗೆ ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅಧೀನ ಸಿಬ್ಬಂದಿಗೆ ಹಂಚಿ ಅವರಿಂದ ಕೆಲಸ : ಪಡೆಯುವುದು.
- o ಈ ಅಧೀನ ಸಿಬ್ಬಂದಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ತಯಾರಿಸುವುದು
- o ಕಾರ್ಯನಿರ್ವಾಹಕ ಸಿಬ್ಬಂದಿಯ ದಿನಚರಿಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಮಾಹೆಯಾನ ವರದಿ ನೀಡುವುದು.
- o ಪ್ರವರ್ತನ ಚಟುವಟಿಕೆಗಳನ್ನು ಆ ಕಛೇರಿಗೆ ಒದಗಿಸಿದ ಕಾರ್ಯ ನಿರ್ವಾಹಕ ಸಿಬ್ಬಂದಿಗಳಿಂದ ನಡೆಸುವುದು.
- o ಇಲಾಖಾವತಿಯಿಂದ ಸಾರ್ವಜನಿಕರಿಗೆ ನೀಡಲಾಗುವ ಸೇವೆಯನ್ನು ನಾಗರಿಕ ಸನ್ನದಿನ ಸಮಯದ ಪರಿವಿಧಿ ಪ್ರಕಾರ ಒದಗಿಸುವುದು.
- o ತನ್ನ ಅಧೀನ ಸಿಬ್ಬಂದಿಗಳಿಗೆ ವೇತನ ಇತರೆ ಭತ್ಯೆಗಳ ಬಟವಡೆ ಮಾಡುವ ಅಧಿಕಾರ.
- o ಈ ಎಲ್ಲಾ ಅಧೀನ ಸಿಬ್ಬಂದಿಗೆ ಸಂಬಂಧಿಸಿದಂತೆ ಸೇವಾ ವಹಿಗಳನ್ನು ನಿರ್ವಹಿಸುವುದು ಮತ್ತು ವಾರ್ಷಿಕವಾರು ಅವುಗಳ ಪರಿಶೀಲನೆ ನಡೆಸುವುದು.
- o ನೋಂದಣಿ.ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ನೋಂದಣಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುವುದು ;,
- o ಈ ವಾಹನಗಳಿಗೆ ರಹದಾರಿಗಳ ಮಂಜೂರಾತಿನವೀಕರಣ/ ತತ್ಸಂಬಂಧಿ ಕೆಲಸಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಅಧಿಕಾರದ ಮೇರಿಗೆ ನೀಡುವುದು.

- o ಆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವುದು.
- o ಚಾಲನಾ ತರಬೇತಿ ಶಾಲೆಗಳಿಗೆ ಪರವಾನಗಿ ನೀಡುವುದು ನವೀ /ಕರಿಸುವುದು .ತನಿಖೆಗೊಳಪಡಿಸುವುದು/
- o ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುವುದು ಮತ್ತು ರಸ್ತೆ ಸುರಕ್ಷತಾ / ಸಪ್ತಾಹಗಳನ್ನು ಇತರೆ ಇಲಾಖೆಯ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಸುವುದು /
- o ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯನ್ನು ಇತರೆ ಇಲಾಖೆಯ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಸುವುದು.
- o ತೆರಿಗೆ ಪ್ರಾಧಿಕಾರಿಯಾಗಿ ಕೆಲಸ ಮಾಡುವುದು, ತೆರಿಗೆ ಬಾಕಿದಾರರ ಪಟ್ಟಿಯನ್ನು ತಯಾರಿಸಿ ಕಾರ್ಯ ನಿರ್ವಾಹಕ ಸಿಬ್ಬಂದಿಗೆ ವಿತರಿಸಿ ತೆರಿಗೆ ವಸೂಲಿಸುವ ಕ್ರಮ ಕೈಗೊಳ್ಳುವುದು, ತೆರಿಗೆ ತಗಾದೆ ನೋಟಿಸುಗಳನ್ನು ನೀಡುವುದು, ಇತರೆ ತೆರಿಗೆ ತತ್ಸಂಬಂಧಿ ಕೆಲಸಗಳನ್ನು ನಿರ್ವಹಿಸುವುದು ಇದಲ್ಲದೆ ತೆರಿಗೆ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು .  
.ಬಿ.ಸಿ.ಸಾರಿಗೆ ವಾಹನಗಳ ಡಿ .ಜೊತೆಗೆ ತೆರಿಗೆ ವಸೂಲಾತಿಗಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವುದು  
.ನಿರ್ವಹಣೆ
- o ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸೂಚನೆ ಮೇಲಾಧಿಕಾರಿಗಳ ಸೂಚನೆ ಮೇರೆಗೆ/ ಇತರೆ ಪ್ರಾಧಿಕಾರದ ಸೂಚನೆ / ಕೆಲವು ಸಂದರ್ಭಗಳಲ್ಲಿ ಕಾರ್ಯ ನಿರ್ವಾಹಕ ಸಿಬ್ಬಂದಿಗಳಿಂದ ಮಾಡಿಸಲು .ಮಾರ್ಗ ಸಮೀಕ್ಷೆಗಳನ್ನು ಮಾಡಿ ವರದಿ ಸಲ್ಲಿಸುವುದು  
.ಕ್ರಮ ಕೈಗೊಳ್ಳುವುದು
- o ಮೇಲಾಧಿಕಾರಿಗಳಿಂದ ಸ್ವೀಕರಿಸಿದ ತಪಾಸಣಾ ವರದಿಗಳಿಗೆ ಅನುಸರಣಾ ವರದಿಯನ್ನು ಕಳುಹಿಸುವುದು ಇವರುಗಳಿಂದ . ಸ್ವೀಕರಿಸಿದ ಎಲ್ಲಾ ಪತ್ರಗಳಿಗೆ ಹಾಗೂ ಬೇರೆಯವರಿಂದ ಸ್ವೀಕರಿಸಿದ ಎಲ್ಲಾ ಪತ್ರಗಳಿಗೂ ಉತ್ತರಿಸುವುದು
- o ಡಿ.ಪ್ರಕರಣಗಳ ವಿಲೇವಾರಿಗಾಗಿ ಕ್ರಮ ಕೈಗೊಳ್ಳುವುದು .ಎ.ಎಸ್.
- o ಕಛೇರಿಯ ಮುಖ್ಯಸ್ಥನಾಗಿ ಎಲ್ಲಾ ಅಧೀನ ನೌಕರರಿಗೆ ಸಮಯದಿಂದ ಸಮಯಕ್ಕೆ ಬರುವ ವಾರ್ಷಿಕ ವೇತನ ಬಡ್ಡಿಯನ್ನು ಬಿಡುಗಡೆ ಮಾಡುವುದು ಮತ್ತು ಕೋರಿದಾಗ ರಜೆ ಮಂಜೂರಾತಿ ಪರಿಗಣಿಸುವುದು.
- o ಅಧೀನ ನೌಕರರುಗಳಿಗೆ ಹಬ್ಬದ ಮುಂಗಡ ಮಂಜೂರು ಮಾಡುವುದು ಮತ್ತು ಕಂತಿನಂತೆ ವಸೂಲಿ ಮಾಡುವುದು.
- o ಖಜಾನೆ ಅಧಿಕಾರಿ ಇದ್ದರೂ ಇಲ್ಲದಿದ್ದರೂ ಖಜಾನೆ ವಿಭಾಗದ ಸಂಪೂರ್ಣ ಮೇಲುಸ್ತುವಾರಿಯ ಹೊಣೆ ಜಮೆಯಾದ ರಾಜಸ್ವವನ್ನು ನಗದು ಡಿಡಿ ಮೂಲಕ ಖಜಾನೆಗೆ / ತುಂಬುವುದು ಮತ್ತು ಇದರ ಲೆಕ್ಕ ಪತ್ರಗಳ ಕ್ರಮಬದ್ಧತೆಯನ್ನು ತಪಾಸಿಸುವುದು .

ಖ್ತಿಯನ್ನು ಖಜಾನೆ ಷೆಡ್ಯೂಲ್:ಮಾಹೆಯಾನ ಸಮನ್ವಯ ತ, ರೆಮಿಟೆನ್ಸ್ ವಹಿ ಇತ್ಯಾದಿಗಳೊಂದಿಗೆ ತಾಳೆ ಮಾಡಿ ತಯಾರಿಸುವ ಬಗ್ಗೆ ಕ್ರಮ ವಹಿಸುವುದು.

- o ಕಛೇರಿಯ ಲೇಖನ ಸಾಮಗ್ರಿಗಳ ದಾಸ್ತಾನನ್ನು ಕ್ರಮವಾಗಿ ನಿರ್ವಹಿಸುವುದು.
- o ಹಣಕಾಸಿನ ಮೌಲ್ಯದ ಎ ಚಲನ್, ಬಿ ಚಲನ್, ಸಿಪುಸ್ತಕ .ಆರ್.ಆರ್., ಸಿಪುಸ್ತಕ.ಆರ್., ನೋಂದಣಿ ಪುಸ್ತಕ, ತೆರಿಗೆ ಪತ್ರ ಇತ್ಯಾದಿಗಳ ಮೂಲ ದಾಸ್ತಾನು ಮತ್ತು ಉಪ ದಾಸ್ತಾನುಗಳ ನಿರ್ವಹಣೆ ಬಗ್ಗೆ ನಿಗಾ ಇಡುವುದು.
- o ಅರ್ಹತಾ ಪತ್ರ ಪರಿಶೀಲನಾ ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದು.
- o ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಛೇರಿಯ ಮುಖ್ಯಸ್ಥರಾಗಿದ್ದು, ಇವರ ಅಧೀನದಲ್ಲಿ ಆ ಕಛೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಕೇಂದ್ರ ಸ್ಥಾನೀಯಕರು, ಖಜಾನೆ ಅಧಿಕಾರಿಗಳು, ಮೋಟಾರು ವಾಹನ ಹಿರಿಯ ನಿರೀಕ್ಷಕರು, ಮೋಟಾರು ವಾಹನ ನಿರೀಕ್ಷಕರು, ಅಧೀಕ್ಷಕರುಗಳು, ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ದ್ವಿತೀಯ ದರ್ಜೆ ಸಹಾಯಕರು, ಖಜಾನೆ ಕಾವಲುಗಾರರು, ಗೂಪ್ 'ಡಿ' ನೌಕರರು ಕಾರ್ಯ ನಿರ್ವಹಿಸುತ್ತಾರೆ.

ಕೆಲವು ಕಛೇರಿಗಳಲ್ಲಿ ಮೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎರಡು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು / ಒಬ್ಬ ಸಹಾಯಕ ಪ್ರಾದೇಶಿಕ ಸಾರಿಗೆ ಮತ್ತು ಇನ್ನೂ ಕೆಲವು ಕಛೇರಿಗಳಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ / ಹುದ್ದೆಯೇ ಇರುವುದಿಲ್ಲ.

ಮೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿರುವ ಕಛೇರಿಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾಮಾನ್ಯವಾಗಿ ಸಾರಿಗೆ ನೋಂದಣಿ, ರಹದಾರಿ, ಚಾಲನಾ ತರಬೇತಿ ಶಾಲೆಗಳ ಅನುಮತಿ ಮತ್ತು ಕಛೇರಿಯ ಸಂಪೂರ್ಣ ಆಡಳಿತದ ಹೊಣೆಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆಇಬ್ಬರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೋಂದಣಿ ಸಾರಿಗೆತರ, ಒಬ್ಬ ಸಹಾಯಕ ಪ್ರಾದೇಶಿಕ ಚಾಲನಾ ಅನುಜ್ಞಾ ಪತ್ರ ವಿಭಾಗವನ್ನು ನೋಡಿಕೊಳ್ಳಬೇಕಾಗುತ್ತದೆ.

ಇಬ್ಬರು ಸಹಾಯಕ ಪ್ರಾದೇಶಿಕ ಅಧಿಕಾರಿಗಳಿರುವ ಕಛೇರಿಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರಿಗೆ ನೋಂದಣಿ, ರಹದಾರಿ, ಚಾಲನಾ ತರಬೇತಿ ಶಾಲೆಗಳ ಅನುಮತಿ ಮತ್ತು ಕಛೇರಿಯ ಸಂಪೂರ್ಣ ಆಡಳಿತದ ಹೊಣೆಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆಒಬ್ಬ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೋಂದಣಿ ಸಾರಿಗೆತರ ., ಇನ್ನೊಬ್ಬ ಸಹಾಯಕ ಪ್ರಾದೇಶಿಕ ಚಾಲನಾ ಅನುಜ್ಞಾ ಪತ್ರ ವಿಭಾಗವನ್ನು ನೋಡಿಕೊಳ್ಳಬೇಕಾಗುತ್ತದೆ.

ಒಬ್ಬ ಸಹಾಯಕ ಪ್ರಾದೇಶಿಕ ಅಧಿಕಾರಿ ಇರುವ ಕಛೇರಿಗಳಲ್ಲಿ ಪ್ರಾದೇಶಿಕ ಸಾರಿಗೆ ಸಾರಿಗೆ ಅಧಿಕಾರಿಗಳು ಸಾರಿಗೆ ನೋಂದಣಿ, ರಹದಾರಿ, ಚಾಲನಾ ತರಬೇತಿ ಶಾಲೆಗಳ ಅನುಮತಿ ಮತ್ತು ಕಛೇರಿಯ ಸಂಪೂರ್ಣ ಆಡಳಿತದ ಹೊಣೆಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಒಬ್ಬ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೋಂದಣಿ ಸಾರಿಗೆತರ ಮತ್ತು ಚಾಲನಾ. ಅನುಜ್ಞಾ ಪತ್ರ ವಿಭಾಗವನ್ನು ನೋಡಿಕೊಳ್ಳಬೇಕಾಗುತ್ತದೆ

ಯಾವ ಕಛೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆ ಇರುವುದಿಲ್ಲ ಅಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ತವ್ಯವೆಂದೇ ತಿಳಿಯಬೇಕಾಗುತ್ತದೆ ಇಲಾಖ ಮೇಲಾಧಿಕಾರಿಗಳು ಕಛೇರಿಯ ಮುಖ್ಯಸ್ಥರು ವಹಿಸುವ ಇನ್ನಿತರ ಯಾವುದೇ ಕೆಲಸವನ್ನು ನಿರ್ವಹಿಸುವುದು /

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ತವ್ಯಗಳು:

- o ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುವುದು ತತ್ಸಂಬಂಧಿ ದಾಖಲೆ ಮತ್ತು ವಹಿಗಳನ್ನು . ನಿರ್ವಹಿಸುವುದು
- o ನೋಂದಣಿಸಾರಿಗೆತರ ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅಧೀನ ಸಿಬ್ಬಂದಿಯಿಂದ ನಡೆಸುವುದು :
- o ಸಾರಿಗೆತರ ವಿಭಾಗದಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಸೇವೆಯನ್ನು ನಾಗರಿಕ ಸನ್ನದಿನ ಸಮಯದ ಪರಿವಿಧಿ ಪ್ರಕಾರ ಒದಗಿಸುವುದು.
- o ಕಲಿಕೆ ಚಾಲನಾ ಅನುಜ್ಞಾಪತ್ರ, ಚಾಲನಾ ಅನುಜ್ಞಾಪತ್ರ ನೀಡಿಕೆ ನವೀಕರಣ / ನಿರ್ವಾಹಕರ ಅನುಜ್ಞಾ ಪತ್ರ ನೀಡಿಕೆ / ನವೀಕರಣ ತತ್ಸಂಬಂಧಿ ಕೆಲಸಗಳನ್ನು ಅಧೀನ ಸಿಬ್ಬಂದಿಯಿಂದ ನಿರ್ವಹಿಸುವುದು
- o ತೆರಿಗೆ ಪ್ರಾಧಿಕಾರಿಯಾಗಿ ಕೆಲಸ ಮಾಡುವುದು, ತೆರಿಗೆ ಬಾಕಿದಾರರ ಪಟ್ಟಿಯನ್ನು ತಯಾರಿಸಿ ಕಾರ್ಯ ನಿರ್ವಾಹಕ ಸಿಬ್ಬಂದಿಗೆ ವಿತರಿಸಿ ತೆರಿಗೆ ವಸೂಲಿಸುವ ಕ್ರಮ ಕೈಗೊಳ್ಳುವುದು, ತೆರಿಗೆ ತಗಾದೆ ನೋಟೀಸುಗಳನ್ನು ನೀಡುವುದು, ಇತರ ತೆರಿಗೆ ತತ್ಸಂಬಂಧಿ ಕೆಲಸಗಳನ್ನು ನಿರ್ವಹಿಸುವುದು ಇದಲ್ಲದೆ ತೆರಿಗೆ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ .ಹೂಡುವುದು ಜೊತೆಗೆ ತೆರಿಗೆ ವಸೂಲಾತಿಗಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವುದು .ಬಿ.ಸಿ.ಸಾರಿಗೆತರ ವಾಹನಗಳ ಡಿ . ನಿರ್ವಹಣೆ
- o ಮಾಹೆಯಾನ ಅಧೀನ ಅಧಿಕಾರಿಗಳ ಮೇಜು ತಪಾಸಣೆ ನಡೆಸುವುದು.
- o ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರಜೆಯ ಮೇಲೆ ತೆರಳಿದಾಗ ಅವರ ವಿಭಾಗದ ಪ್ರಭಾರವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುವುದು.
- o ಕಛೇರಿಯ ಮುಖ್ಯಸ್ಥರು ವಹಿಸುವ ಇನ್ನಿತರ ಯಾವುದೇ ಕೆಲಸವನ್ನು ನಿರ್ವಹಿಸುವುದು.
- o ಇಲಾಖಾ ಮೇಲಾಧಿಕಾರಿಗಳು .ಮುಖ್ಯಸ್ಥರು ವಹಿಸುವ ಇನ್ನಿತರ ಯಾವುದೇ ಕೆಲಸವನ್ನು ನಿರ್ವಹಿಸುವುದು /

ಅಧೀಕ್ಷಕರುಗಳ ಕರ್ತವ್ಯಗಳು:

ಕಛೇರಿಯಲ್ಲಿರುವ ಅಧೀಕ್ಷಕರುಗಳ ಸಂಖ್ಯೆಯನ್ನು ಆಧರಿಸಿ ವಿಭಾಗಗಳನ್ನು ಮೇಲುಸ್ತುವಾರಿಗಾಗಿ ಹಂಚುವುದು .  
ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಧೀಕ್ಷಕರುಗಳಿದ್ದರೆ ನೋಂದಣಿ ಸಾರಿಗೆ ವಿಭಾಗಕ್ಕೆ ಎರಡು, ನೋಂದಣಿ ಸಾರಿಗೆತರ  
ವಿಭಾಗಕ್ಕೆ ಎರಡು, ರಹದಾರಿ ಸಿಬ್ಬಂದಿ ವಿಭಾಗಕ್ಕೆ ಒಂದು ಮತ್ತು ಚಾಲನಾ ಅನುಜ್ಞಾ ಪತ್ರ ವಿಭಾಗಕ್ಕೆ ಎರಡು ಹುದ್ದೆಗಳನ್ನು /  
ಇಲ್ಲವಾದಲ್ಲಿ ಕಡಿಮೆ .ನೀಡಬಹುದಾಗಿದೆ ಇದ್ದಲ್ಲಿ ಒಂದೊಂದು ವಿಭಾಗಕ್ಕೆ ಒಬ್ಬೊಬ್ಬರಂತೆ ಅಥವಾ ಎರಡು ವಿಭಾಗಕ್ಕೆ ಒಬ್ಬರಂತೆ  
ಅಥವಾ ಎಲ್ಲಾ ವಿಭಾಗಗಳು ಸೇರಿ ಒಬ್ಬರನ್ನು ನೀಡಿ ಕೆಲಸ ಪಡೆಯಬಹುದಾಗಿದೆ.

o ತೆರಿಗೆ ಪ್ರಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು.

o ನೋಂದಣಿ ರಹದಾರಿ ವಿಭಾಗದಲ್ಲಿಯ ವಿಷಯ / ಚಾಲನಾ ಅನುಜ್ಞಾ ಪತ್ರ / ಸಾರಿಗೆತರ / ಸಾರಿಗೆ :

ನಿರ್ವಾಹಕರುಗಳಿಂದ ಸಲ್ಲಿಸಲ್ಪಟ್ಟ ಕಡತಗಳ ಮೇಲುಸ್ತುವಾರಿಯನ್ನು ನಡೆಸಿ ಅವಶ್ಯ ಶಿಫಾರಸ್ಸಿನೊಂದಿಗೆ ಅಂತಿಮ ಆದೇಶಕ್ಕೆ  
ಕಳುಹಿಸುವುದು.ಈ ಎಲ್ಲಾ ಕೆಲಸಗಳು ನಾಗರಿಕ ಸನ್ನದಿನ ಪರಿವಿಧಿಯಲ್ಲಿಯೇ ನಡೆಯುವಂತೆ ನೋಡಿಕೊಳ್ಳುವುದು .

o ಒಂದೊಂದು ಕಛೇರಿಯಲ್ಲಿ ಸಾರಿಗೆ ಅಧಿಕಾರಿಗಳು ಇಲ್ಲದ ಪಕ್ಷದಲ್ಲಿ ಅಧೀಕ್ಷಕರೇ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ  
ಕೆಲಸ ಮಾಡುವುದು.

o ಒಂದೊಂದು ಕಛೇರಿಯಲ್ಲಿ ಸಾರಿಗೆ ಅಧಿಕಾರಿಗಳು ಇಲ್ಲದ ಪಕ್ಷದಲ್ಲಿ ಅಧೀಕ್ಷಕರೇ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ  
ಕೆಲಸ ಮಾಡುವುದು.

o ಅಧೀಕ್ಷಕರುಗಳು ಅಧೀನ ಸಿಬ್ಬಂದಿಯ ಮೇಜು ತನಿಖೆ ಮಾಡಿ ಅದರ ದಾಖಲೆಗಳನ್ನು ನಿರ್ವಹಿಸುವುದು.

o ವಿಷಯ ನಿರ್ವಾಹಕರುಗಳಿಂದ ಬರುವ ಕಡತಗಳನ್ನು ಒಂದು ವಹಿಯಲ್ಲಿ ದಾಖಲಿಸಿ ಅವುಗಳ ವಿಲೇವಾರಿಯನ್ನು ಆದ್ಯತೆಯ  
ಮೇರೆಗೆ ನಡೆಯುವಂತೆ ಕ್ರಮವಹಿಸಿ ನಿರ್ವಹಿಸುವುದು.

o ಮಹಾಲೇಖಪಾಲಕರು ಡಿಸಿಬಿಯ ಆಂತರಿಕ ಲೆಕ್ಕ ತಪಾಸಕರು ಮಾಡಿದ ಆಕ್ಷೇಪಣೆಗಳಿಗೆ ಉತ್ತರಿಸುವುದು/  
.ಮೇಲುಸ್ತುವಾರಿ ನಂತರದ ಕಾರ್ಯಗಳ ನಿರ್ವಹಣೆಯ ಪರಿಶೀಲನೆ

o ಸಮನ್ವಯ ತ.ಖ್ತೆಗಳ ಮೇಲುಸ್ತುವಾರಿ ನಡೆಸುವುದು:

o ಸಹಾಯಕ ಮೇಜು ಕಾರ್ಯದ ಉಸ್ತುವಾರಿ ನಡೆಸುವುದು.



ವಿಷಯ ನಿರ್ವಾಹಕರ ಕರ್ತವ್ಯಗಳು:

ವಿಷಯ ನಿರ್ವಾಹಕರುಗಳಿಗೆ ಕಛೇರಿಯಲ್ಲಿ ನೋಂದಣಿ ಸಾರಿಗೆಸಾರಿಗೆತರ /, ರಹದಾರಿ, ಸಿಬ್ಬಂದಿ ವಿಭಾಗ, ಚಾಲನಾ ಅನುಜ್ಞಾ ಪತ್ರ ವಿಭಾಗ, ನಿರ್ವಾಹಕರ ಅನುಜ್ಞಾ ಪತ್ರ ವಿಭಾಗ, ಸಾಮಾನ್ಯವಹಿ ಸ್ಟಾಂಪ್ ವಹಿ ನಿರ್ವಹಣೆ /ರವಾನೆ ವಹಿ / ಇವುಗಳನ್ನು ಕಛೇರಿಯ ಕೆಲಸದ ಒತ್ತಡ, ಸಿಬ್ಬಂದಿಯ ಸಂಖ್ಯೆಯನ್ನು ಅನುಸರಿಸಿ ಸಮನಾಗಿ ಹಂಚಲಾಗುತ್ತದೆ.

ಸಾಮಾನ್ಯ ವಹಿ ಸ್ಟಾಂಪ್ ವಹಿ ನಿರ್ವಹಣೆಯ ವಿಷಯ ನಿರ್ವಾಹಕರ ಕರ್ತವ್ಯ/ ರವಾನೆ ವಹಿ /

ಸಾಮಾನ್ಯ ವಹಿ:

o ಸಾಮಾನ್ಯ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು ಈ ವಹಿಯಲ್ಲಿ ಎಲ್ಲಾ ಪುಟಗಳಿಗೂ ಸಂಖ್ಯೆ ಹಾಕಿ . ವಹಿಯ ಮುಖಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು ಈ ವಹಿಯಲ್ಲಿ ನಮೂದಾಗುವ ಕ್ರಮ . ಸಂಖ್ಯೆಯು ಏಪ್ರಿಲ್ 1 ನೇ ದಿನಾಂಕದಿಂದ 1 ನೇ ಸಂಖ್ಯೆಯಿಂದ ಪ್ರಾರಂಭವಾಗಿ ಮುಂದಿನ ವರ್ಷದ ಮಾರ್ಚ್ 31 ರ ಅಂತ್ಯಕ್ಕೆ ಅದರ ಕ್ರಮ ಸಂಖ್ಯೆ ಮುಗಿಯುತ್ತದೆ.

o ಪ್ರತಿ ದಿನ ವಿಭಾಗವಾರು ವಹಿಗಳಿಟ್ಟಿದ್ದರೆ ವಿಭಾಗದ ಕಛೇರಿಗೆ ಒಂದೇ ವಹಿಯನ್ನು ಇಟ್ಟಿದ್ದರೆ ಕಛೇರಿಯಲ್ಲಿ ಸ್ವೀಕರಿಸಿದ ಸಾರ್ವಜನಿಕರ ಅರ್ಜಿಗಳನ್ನು ಕ್ರಮವಾಗಿ ವಹಿಯಲ್ಲಿ ದಾಖಲಿಸಿ ಸಾಮಾನ್ಯ ವಹಿಯ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಿ ಆ ಅರ್ಜಿಯಾವ ವಿಭಾಗಕ್ಕೆ ಸಂಬಂಧಪಟ್ಟಿದೆ ಎಂಬ ಬಗ್ಗೆ ನಮೂದು ಮಾಡಿ ಸಂಬಂಧಪಟ್ಟ ವಿಭಾಗದವರಿಗೆ ತಕ್ಷಣವೇ ನೋಡಿ ಅವರ ಪೂರ್ಣ ಪ್ರಮಾಣದ ರುಜುವನ್ನು ವಹಿಯ ಸಂಬಂಧಪಟ್ಟ ಅಂಕಣದಲ್ಲಿ ಪಡೆಯಬೇಕು.

o ದಿನದ ಅಂತ್ಯದಲ್ಲಿ ಘೋಷ್ವಾರೆಯನ್ನು ಹಾಕಿ ಒಟ್ಟು ಸ್ವೀಕರಿಸಿದ ಅರ್ಜಿಗಳು ಪತ್ರಗಳು ಎಷ್ಟು ಎಂದು ಲೆಕ್ಕ ಹಾಕಿ ಯಾವ/ ಯಾವ ವಿಭಾಗಕ್ಕೆ ಎಷ್ಟನ್ನು ನೀಡಲಾಗಿದೆ ಎಂಬುದನ್ನು ಲೆಕ್ಕ ಮಾಡಿ ತಾಳೆ ಮಾಡಿ ಮೇಲಾಧಿಕಾರಿಗಳ ರುಜು ಪಡೆಯುವುದು

ರವಾನೆ ವಹಿ:

o ರವಾನೆ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು ಈ ವಹಿಯಲ್ಲಿ ಎಲ್ಲಾ ಪುಟಗಳಿಗೂ ಸಂಖ್ಯೆ ಹಾಕಿ ವಹಿಯ . ಈ ವಹಿಯಲ್ಲಿ ನಮೂದಾಗುವ ಕ್ರಮ ಸಂಖ್ಯೆಯು .ಮುಖಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು ಏಪ್ರಿಲ್ 1 ನೇ ದಿನಾಂಕದಿಂದ 1 ನೇ ಸಂಖ್ಯೆಯಿಂದ ಪ್ರಾರಂಭವಾಗಿ ಮುಂದಿನ ವರ್ಷದ ಮಾರ್ಚ್ 31ರ ಅಂತ್ಯಕ್ಕೆ ಅದರ ಕ್ರಮ ಸಂಖ್ಯೆ ಮುಗಿಯುತ್ತದೆ.

o ಪ್ರತಿದಿನ ವಿಭಾಗವಾರು ವಹಿಗಳಿಟ್ಟಿದ್ದರೆ ವಿಭಾಗದ ಕಛೇರಿಗೆ ಒಂದೇ ವಹಿಯನ್ನು ಇಟ್ಟಿದ್ದರೆ ವಿವಿಧ ವಿಭಾಗದ ವಿಷಯ / ನಿರ್ವಾಹಕರುಗಳಿಂದ ಮತ್ತು ಇತರ ಅಧಿಕಾರಿಗಳಿಂದ ಸ್ವೀಕರಿಸಿದ ಪತ್ರಗಳನ್ನು ಆದ್ಯತೆಯ ಮೇರೆಗೆ ರವಾನೆ ವಹಿಯಲ್ಲಿ ಕ್ರಮವಾಗಿ

ನಮೂದಿಸಿ ರವಾನೆ ಮಾಡುವುದು ಅದೇ ದಿನದಲ್ಲಿ ಒಂದೇ ಊರಿನ ಒಂದೇ ಕಛೇರಿಗೆ ಹೋಗುವ ಎಲ್ಲಾ ಪತ್ರಗಳನ್ನು ಒಂದೇ .  
ಈ ಪತ್ರಗಳನ್ನು ರವಾನೆ ಮಾಡುವಾಗ ಸಾಮಾನ್ಯ ಅಂಚೆಯಲ್ಲಿ ಕಳುಹಿಸಿದ ಪತ್ರಗಳ ಬಗ್ಗೆ .ಲಕೋಟೆಯಲ್ಲಿ ಸೇರಿಸಿ ರವಾನಿಸುವುದು  
ಇವುಗಳಿಗೆ ತಗಲುವ ಅಂಚೆ ವೆಚ್ಚ .ಮತ್ತು ನೋಂದಾಯಿತ ಅಂಚೆಯಲ್ಲಿ ಕಳುಹಿಸಿ ಪತ್ರಗಳ ಬಗ್ಗೆ ಅವಶ್ಯ ನಮೂದಿರಬೇಕು  
ಆಯಾ ನಮೂದಿನ ಮುಂದೆ ದಾಖಲಿಸಬೇಕು.

ಸ್ವಾಂಪ್ ವಹಿ:

1. ಸ್ವಾಂಪ್ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು ಈ ವಹಿಯಲ್ಲಿ ಎಲ್ಲಾ ಪುಟಗಳಿಗೂ ಸಂಖ್ಯೆ ಹಾಕಿ ವಹಿಯ .  
.ಮುಖಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು
2. ದಿನಂ ಪ್ರತಿ ರವಾನೆ ವಹಿಯಲ್ಲಿ ಲೆಕ್ಕ ಹಾಕಿದಂತೆ ಅಂಚೆ ವೆಚ್ಚವನ್ನು ಈ ವಹಿಯಲ್ಲಿ ದಾಖಲಿಸಿ ಲೆಕ್ಕವನ್ನು ನಿರ್ವಹಿಸಬೇಕು .  
ದಿನಂಪ್ರತಿ ಸ್ವೀಕರಿಸಿದ ಸ್ವಾಂಪ್‌ಗಳು ಮತ್ತು ಖರ್ಚಾದ ಸ್ವಾಂಪ್‌ಗಳನ್ನು ತೆಗೆದಾಗ ಉಳಿಯುವ ಶಿಲ್ಕು ಸರಿಯಾಗಿರುವಂತೆ ಲೆಕ್ಕ  
ಸರ್ಕಾರಿ ಕಛೇರಿಗಳಲ್ಲಿ ಪ್ರಸ್ತುತ ಉಪಯೋಗದಲ್ಲಿರುವ ಸ್ವಾಂಪ್‌ಗಳು .ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು  
ಸಾರ್ವಜನಿಕರು ಉಪಯೋಗಿಸುವ ಸ್ವಾಂಪ್‌ಗಳು ಒಂದೇ ಆಗಿರುತ್ತವೆ ಹೀಗಾಗಿ ಇದರ ದುರುಪಯೋಗವಾಗದಂತೆ .  
.ಕ್ರಮವಹಿಸುವುದು

ಇನ್ನುಳಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದ ವಿಷಯ ನಿರ್ವಾಹಕರ ಕರ್ತವ್ಯಗಳು ಖಜಾನೆ ವಿಷಯ ನಿರ್ವಾಹಕರನ್ನು)

:(ಹೊರತುಪಡಿಸಿ

೦ ವಿಷಯ ನಿರ್ವಾಹಕರು ಸಾಮಾನ್ಯ ವಹಿಯಿಂದ ಪಡೆದ ಅರ್ಜಿಗಳನ್ನು ಅವುಗಳನ್ನು ಪಡೆದ ಸಮಯ, ದಿನಾಂಕದ ಆಧಾರದ  
ಮೇಲೆ ವೈಯಕ್ತಿಕ ವಹಿಯಲ್ಲಿ ದಾಖಲಿಸಬೇಕು ಈ ವಹಿಯಲ್ಲಿ ಎಲ್ಲಾ ಪುಟಗಳಿಗೂ ಸಂಖ್ಯೆ ಹಾಕಿ ವಹಿಯ ಮುಖಪುಟದಲ್ಲಿ ಪ್ರಮಾಣ .  
ಈ ಅರ್ಜಿಗಳನ್ನು ಆ ಕ್ರಮದಲ್ಲಿಯೇ ವಿಲೇವಾರಿ ಮಾಡಲು ಕ್ರಮ .ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು  
-ಅರ್ಜಿಗಳು ಬಂದ ತಕ್ಷಣ ಟಿಪ್ಪಣಿಯನ್ನು ಬರೆದು ಚಲನ .ಕೈಗೊಳ್ಳತಕ್ಕದ್ದು ವಲನ ವಹಿಯಲ್ಲಿ ಅದನ್ನು ಅಧೀಕ್ಷಕರ ಸುಪರ್ದಿಗೆ  
ಮುಂದಿನ ಕ್ರಮಕ್ಕಾಗಿ ಕಳುಹಿಸುವುದು ತದ ನಂತರ ಅಧೀಕ್ಷಕರಿಂದ ಅಧಿಕಾರಿಗಳಿಗೆ ಹೋಗಿ ಅಂತಿಮ ಆದೇಶವಾದ ನಂತರ .  
ದಾಖಲೆಗಳನ್ನು ತಯಾರಿಸಿ ಮೇಲಾಧಿಕಾರಿಗಳ ರುಜುವನ್ನು ಅಥವಾ ಅಧಿಕೃತ ಅಧಿಕಾರಿಗಳ ರುಜುವನ್ನು ಪಡೆದು ಕೌಂಟರ್  
ಮುಖಾಂತರ ಅವುಗಳನ್ನು ಸಂಜೆ ಅರ್ಜಿದಾರರಿಗೆ ವಿಲೇವಾರಿ

ಮಾಡುವುದು ವಿಷಯ ನಿರ್ವಾಹಕರುಗಳು ಅರ್ಜಿಗಳನ್ನು ನಾಗರೀಕ ಸನ್ನದಿಗಳಲ್ಲಿ ಆಯಾ ಸಮಯಕ್ಕೆ ನಿಗದಿಗೊಳಿಸಿದ ಪರಿವಿಧಿಯಲ್ಲಿ.  
.ಪೂರೈಸುವುದು

o ಅರ್ಜಿದಾರರು ತಯಾರಾದ ದಾಖಲೆಗಳನ್ನು ಪಡೆಯಲು ಬಾರದಿದ್ದ ಪಕ್ಷದಲ್ಲಿ ಅಂತಹ ವಿಲೇವಾರಿಗಾಗಿ ಸಿದ್ಧವಾದ ದಾಖಲೆಗಳ ಪಟ್ಟಿಯನ್ನು ಸೂಚನಾ ಫಲಕಕ್ಕೆ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳುವುದು.

o ವೈಯಕ್ತಿಕ ವಹಿಯಲ್ಲಿ ಅರ್ಜಿಗಳ ವಿಲೇವಾರಿ ಬಗ್ಗೆ ದಿನಾಂಕವನ್ನು ತಪ್ಪದೇ ದಾಖಲಿಸಬೇಕು ಮಾಹೆಯಾನ .  
.ಘೋಷ್ವಾರಿಯನ್ನು ಹಾಕಿ ಮೇಲಾಧಿಕಾರಿಗಳ ರುಜುವನ್ನು ಪಡೆಯತಕ್ಕದ್ದು

o ನೋಂದಣಿತಯಾರಿಸುವುದು .ಬಿ.ಸಿ.ಸಾರಿಗೆತರ ವಿಷಯ ನಿರ್ವಾಹಕರುಗಳು ಮಾಹೆಯಾನ ಡಿ/ ಸಾರಿಗೆ-, ಈ ಡಿ .ಬಿ.ಸಿ.  
.ಯಲ್ಲಿ ಅವರು ಹೊಂದಿದ ನೋಂದಣಿ ವಿಭಾಗದ ಎಲ್ಲಾ ವಾಹನಗಳು ಅದರಲ್ಲಿ ಸೇರಿರುವಂತೆ ನೋಡಿಕೊಳ್ಳುವುದು

o ಎಂ ಡಿ.ವಿ.1 ಮತ್ತು 3ಕ್ಕೆ ಸಂಬಂಧಿಸಿದಂತೆ ಸಿವಹಿಯನ್ನು ನಿರ್ವಹಿಸುವುದು .ಆರ್.ಪಿ., ಎಂ .ಡಿ.ವಿ.2ಮತ್ತು 4 ಕ್ಕೆ  
ಸಂಬಂಧಿಸಿದಂತೆ ಏಕ ಗಂಟಿನ ತೆರಿಗೆ ತಗಾದೆ ಪಟ್ಟಿಯನ್ನು ತಯಾರಿಸುವುದುಅವುಗಳನ್ನು ಕಾರ್ಯನಿ .ವಾಹಕ ಸಿಬ್ಬಂದಿಗೆ ಸೂಕ್ತ  
ಕ್ರಮಕ್ಕಾಗಿ ವಿತರಿಸುವುದು.

o ತೆರಿಗೆ ತಗಾದೆ ನೋಟಿಸುಗಳನ್ನು ನೀಡುವುದು, ತೆರಿಗೆ ವಸೂಲಾತಿಗಾಗಿ ಪ್ರಕರಣಗಳನ್ನು ನ್ಯಾಯಾಲಯದಲ್ಲಿ  
ಅಭಿಯೋಜನೆಗೆ ಒಳಪಡಿಸುವ ಪ್ರಕ್ರಿಯೆ, ಇದಲ್ಲದೆ ಕಂದಾಯ ಇಲಾಖೆಗೆ ತೆರಿಗೆ ವಸೂಲಾತಿಗಾಗಿ ಪ್ರಸ್ತಾವನೆ ಪ್ರಕ್ರಿಯೆಗಳನ್ನು  
ನಡೆಸುವುದು.

o ಇದಲ್ಲದೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು /  
.ವಹಿಸಬಹುದಾದ ಯಾವುದೇ ಕೆಲಸಗಳನ್ನು ನಿರ್ವಹಿಸುವುದು

ಖಜಾನಾಧಿಕಾರಿ ಕೇಂದ್ರೀಯ ಸ್ಥಾನೀಯ ಸಹಾಯಕ /

ಈ ಹುದ್ದೆಗಳು ಈ ಕಛೇರಿಗೆ ಮಂಜೂರಾಗಿರುವುದಿಲ್ಲ.

ಖಜಾನೆ ವಿಷಯ ನಿರ್ವಾಹಕ ಕರ್ತವ್ಯಗಳು:

o ಖಜಾನೆ ವಿಷಯ ನಿರ್ವಾಹಕರು ಪ್ರತಿ ದಿನ ಆ ವಿಭಾಗದ ಅಧೀಕ್ಷಕರು ಖಜಾನಾಧಿಕಾರಿಯಿಂದ ಆ ದಿನಕ್ಕೆ ಬೇಕಾಗುವಷ್ಟು /  
ಆ ರಸೀದಿ ಪುಸ್ತಕದಲ್ಲಿ ಎ ಚಲನ್ ಅಥವಾ ಬಿ ಚಲನ್ ಪುಸ್ತಕಗಳನ್ನು ಪಡೆದು ಒಂದು ವಹಿಯಲ್ಲಿ ಅವುಗಳನ್ನು ದಾಖಲಿಸಿಕೊಳ್ಳಬೇಕು  
ಚಲನ್ನ್ನು ಪಾಸು ಮಾಡುವ ಪೂರ್ವದಲ್ಲಿ ಆ ಚಲನ್ ಪುಸ್ತಕದಲ್ಲಿ ಎಲ್ಲಾ ಚಲನ್ಗಳನ್ನು ಸರಿಯಾಗಿವೆಯೇ ಎಂದು ಪರಿಶೀಲಿಸಿ  
ಪ್ರಾರಂಭದ ಪುಟದಲ್ಲಿ ಒಂದು ಪ್ರಮಾಣ ಪತ್ರವನ್ನು ದಾಖಲಿಸಿ ಚಲನ್ಗಳನ್ನು ಪಾಸು ಮಾಡಲು ಪ್ರಾರಂಭಿಸಬೇಕು .

o ಚಲನಪಟಲನ್ನು ತ್ರಿಪ್ರತಿಯಲ್ಲಿ ಬರೆಯಬೇಕು ಒಂದು ಪ್ರತಿ ಆ ಚಲನ್ .ಎರಡು ಪ್ರತಿಗಳನ್ನು ಅರ್ಜಿದಾರರಿಗೆ ಕೊಡಬೇಕು .  
.ಪುಸ್ತಕದಲಿಯೇ ಉಳಿಯುತ್ತದೆ

o ಚಲನನಯ ಮೂರನೇ ಪ್ರತಿಯ ಆಧಾರದ ಮೇಲೆ ದಿನದ ನಗದು ಪುಸ್ತಕವನ್ನು ಬರೆಯಬೇಕಾದನ್ನು ಬರೆದು ಆಡಿಟ್ .  
ಇದಕ್ಕಾಗಿ ಶುಲ್ಕದ ನಗದು ಡೇ ಕ್ಯಾಷ್ ಬುಕ್ .ಮಾಡಿಸಿ ನಂತರ ಮೇಲಾಧಿಕಾರಿಗಳ ರುಜುವನ್ನು ವಹಿಗೆ ಪಡೆಯಬೇಕು, ಶುಲ್ಕದ  
ಡಿಡಿ ಡೇ ಕ್ಯಾಷ್ ಬುಕ್, ತೆರಿಗೆ ನಗದು ಡೇ ಕ್ಯಾಷ್ ಬುಕ್ ಮತ್ತು ತೆರಿಗೆ ಡಿಡಿ ಡೇ ಕ್ಯಾಷ್ ಬುಕ್ ಇವುಗಳ ಮೊತ್ತವನ್ನು ಒಟ್ಟಾಗಿಸಿ  
ಸಾಮಾನ್ಯ ಕ್ಯಾಷ್ ಬುಕ್ನು ಳ ಬರೆದು ಆ ದಿನದಂದು ವಸೂಲಾದ ಮೊತ್ತವನ್ನು ತಾಳೆ ಮಾಡಿಕೊಳ್ಳಬೇಕು ಆ ಪ್ರಕಾರ ಇದನ್ನು .  
.ರೆಮಿಟೆನ್ಸ್ ವಹಿಯಲ್ಲಿ ಬರೆದು ಚಲನ್ ಭರ್ತಿಮಾಡಿ ಖಜಾನೆಗೆ ತುಂಬುವ ಕೆಲಸ ಮಾಡಬೇಕು

o ಪ್ರತಿ ಮಾಹಿ ಸಮನ್ವಯ ತಖ್ತೆಯನ್ನು ರೆಮಿಟೆನ್ಸ್ ವಹಿ:;/ ನಗದು ಪುಸ್ತಕ ಇತ್ಯಾದಿಗಳನ್ನು ಖಜಾನೆ ಷೆಡ್ಯೂಲ್ನಲ್ಲಿ ಇದಿಗೆ  
ತಾಳೆ ಮಾಡಿ ತಯಾರಿಸುವುದು.

o ಈ ವಿಭಾಗದಲ್ಲಿ ನಗದು ಪುಸ್ತಕಗಳನ್ನು ರೆಮಿಟೆನ್ಸ್ ವಹಿ, ಉಪಯೋಗಿಸಿದ ಚಲನ್ ಪುಸ್ತಕಗಳ ಮೂಲ ದಾಸ್ತಾನು ಮತ್ತು  
ಉಪ ದಾಸ್ತಾನುಗಳನ್ನು, ಸಮನ್ವಯ ತ.ಖ್ತೆ ಇತ್ಯಾದಿಗಳನ್ನು ನಿರ್ವಹಿಸಲಾಗುತ್ತದೆ:

ಶೀಘ್ರ ಲಿಪಿಗಾರರು :ಬೆರಳಚ್ಚುಗಾರರ ಕರ್ತವ್ಯಗಳು /

o ಕಛೇರಿಯ ಮುಖ್ಯಸ್ತರು ಹೊಂದಿದ ವಿಭಾಗ, ಸಾರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹೊಂದಿದ ವಿಭಾಗದಿಂದ ಬರುವ  
ಪತ್ರ ವ್ಯವಹಾರವನ್ನು ಬೆರಳಚ್ಚು ಮಾಡುವುದು.

o ಸಾರ್ವಜನಿಕರ ಕೆಲಸಗಳನ್ನು ಅಧ್ಯತೆಯ ಮೇರೆಗೆ ಬೆರಳಚ್ಚು ಮಾಡಿ ಆಯಾ ವಿಭಾಗಕ್ಕೆ ತಕ್ಷಣವೇ ಕಳುಹಿಸುವುದು.

o ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕೆಲಸವನ್ನು ಬೆರಳಚ್ಚು ಮಾಡುವುದು

o ಅಪ್ಪ ಸಹಾಯಕರಾಗಿ ಕಾರ್ಯ ನಿರ್ವಹಿಸುವುದು.

o ಶೀಘ್ರ ಲಿಪಿಗಾರರು ಕಾರ್ಯ ನಿರ್ವಹಣಾ ವರದಿ ಹಾಗೂ ಆಸ್ತಿ ವಿವರ ವಹಿಗಳನ್ನು ನಿರ್ವಹಿಸುವುದು .

ಕಾರ್ಯನಿರ್ವಾಹಕ ಸಿಬ್ಬಂದಿಯ ಕರ್ತವ್ಯಗಳು:

- o ನೋಂದಣಿಗಾಗಿ ಬಂದ ಹೊಸ ವಾಹನಗಳ ತಪಾಸಣೆ ಮಾಡಿ ಅರ್ಹತಾ ಪತ್ರ ನೀಡುವಿಕೆ.
- o ನೋಂದಣಿಯಾದ ವಾಹನಗಳು ಅರ್ಹತಾ ಪತ್ರ ನವೀಕರಣಕ್ಕಾಗಿ ಬಂದಾಗ ಪರೀಕ್ಷೆಗೊಳಪಡಿಸಿ ಅರ್ಹತಾ ನವೀಕರಣ ಮಾಡುವುದು ಇಲ್ಲವೇ ಸೂಕ್ತ ಕಾರಣಗಳೊಂದಿಗೆ ತಿರಸ್ಕರಿಸುವುದು.
- o ನೋಂದಣಿ ನವೀಕರಣಕ್ಕಾಗಿ ಬರುವ ಸಾರಿಗೆತರ ವಾಹನಗಳ ತಪಾಸಣೆ.
- o ಅಪಘಾತಕ್ಕೊಳಗಾದ ವಾಹನಗಳ ಸ್ಥಳಗಳಿಗೆ ಹೋಗಿ ಅಥವಾ ಪೊಲೀಸ್ ಠಾಣೆಗಳಿಗೆ ಹೋಗಿ ವರದಿ ನೀಡುವುದು.
- o ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಬರುವ ಅಭ್ಯರ್ಥಿಗಳನ್ನು ಮೌಖಿಕ .ಲಿಖಿತ ಪರೀಕ್ಷೆಗೆ ಒಳಪಡಿಸುವುದು /
- o ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಬರುವ ಅಭ್ಯರ್ಥಿಗಳಿಗಾಗಿ ಮುಂಗಡವಾಗಿ ಆ ಕುರಿತು ನಿಯಮಗಳ ಬಗ್ಗೆ ತರಬೇತಿ ನೀಡುವುದು.
- o ಚಾಲನಾ ಅನುಜ್ಞಾ ಪತ್ರಕ್ಕಾಗಿ ಬರುವ ಅಭ್ಯರ್ಥಿಗಳನ್ನು ಪರೀಕ್ಷೆಗೊಳಪಡಿಸುವುದು.
- o ನಿರ್ವಾಹಕ ಲೈಸೆನ್ಸ್ ಪಡೆಯಲು ಬರುವ ಅಭ್ಯರ್ಥಿಗಳು ತತ್ಸಂಬಂಧಿ ನಿಯಮಗಳ ಜ್ಞಾನ ಹೊಂದಿರದ ಬಗ್ಗೆ ಮಾಹಿತಿ ಪಡೆದು ವರದಿ ಮಾಡುವುದು.
- o ಚಾಲನಾ ತರಬೇತಿ ಶಾಲೆಗಳಿಗೆ ಅನುಮತಿ ನೀಡುವ ಪೂರ್ವದಲ್ಲಿ ಅವುಗಳ ಯೋಗ್ಯತೆ ಬಗ್ಗೆ ಅವುಗಳು ಅನುಮತಿಗೆ ಅರ್ಹವೇ ಇಲ್ಲವೇ ಎಂಬ ಬಗ್ಗೆ ನಿಯಮಾನುಸಾರ ವರದಿ ನೀಡುವುದು.
- o ರಸ್ತೆ ಸುರಕ್ಷತಾ ಸಪ್ತಾಹ, ವಾಯು ಮಾಲಿನ್ಯ ಮಾಸಾಚರಣೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
- o ಮೇಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ಗ ಸಮೀಕ್ಷೆ ನಡೆಸಿ ವರದಿ ನೀಡುವುದು.
- o ಅನುಪಯೋಗದಲ್ಲಿರುವ ವಾಹನಗಳ ಪರಿಶೀಲನೆ ಮಾಡಿ ಮಾಹೆಯಾನ ವರದಿ ನೀಡುವುದು.
- o ತೆರಿಗೆ ಬಾಕಿಯಲ್ಲಿರುವ ವಾಹನಗಳು ತೆರಿಗೆ ಪಾವತಿಸದೇ ರಸ್ತೆಯ ಮೇಲೆ ಓಡಾಡುತ್ತಿದ್ದರೆ ಅವುಗಳ ಮುಖ್ಯಗೋಲು ಹಾಕಿಕೊಳ್ಳುವುದು.
- o ತೆರಿಗೆ ಬಾಕಿದಾರರ ಪಟ್ಟಿಯ ಪ್ರಕಾರ ವಾಹನಗಳ ಮಾಲೀಕರುಗಳಿಂದ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳುವುದು.
- o ಕಮ್ಯಾಂಡ್ ನೋಟಿಸುಗಳನ್ನು ಜಾರಿಗೊಳಿಸುವುದು.
- o ಪ್ರವರ್ತನ ಕಾರ್ಯ ಚಟುವಟಿಕೆ ಅಂದರೆ ವಿವಿಧ ಅಪರಾಧಗಳಿಗಾಗಿ ಓಡಾಡುವ ವಾಹನಗಳನ್ನು ತಪಾಸಿಸಿ ಪ್ರಕರಣಗಳನ್ನು ದಾಖಲಿಸುವುದು ಸ್ಥಳದಲ್ಲಿಯೇ ದಂಡ ವಸೂಲಿ ಮಾಡುವುದು ಇಲ್ಲವೇ ತನಿಖಾ ವರದಿ ನೀಡಿ . ಕಛೇರಿಯಲ್ಲಿ ವಸೂಲಿ ಮಾಡುವ ಪ್ರಕ್ರಿಯೆ ನಡೆಸುವುದು.
- o ನಿಗದಿತ ಸಮಯಲ್ಲಿ ಆಯಾ ಮಾಹೆಯ ದಿನಚರಿಗಳನ್ನು ಕಛೇರಿ ಮುಖ್ಯಸ್ಥರಿಗೆ ಸಲ್ಲಿಸುವುದು.
- o ಕಛೇರಿ ಮುಖ್ಯಸ್ಥರು ವಹಿಸುವ ಇನ್ನಿತರೆ ಕೆಲಸಗಳನ್ನು ನಿರ್ವಹಿಸುವುದು.

3) 4(1)(ಬಿ)(iii)ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ

ತೀರ್ಮಾನತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು.

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕಛೇರಿಗೆ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಕಛೇರಿಯಲ್ಲಿನ ಅಧೀಕ್ಷಕರುಗಳು ಪರಿಶೀಲಿಸಿ ಸ್ವೀಕರಿಸಿರುತ್ತಾರೆ ತದನಂತರ ಕಛೇರಿಯ ಸ್ವೀಕೃತಿವಿಭಾಗದ ಮುಖಾಂತರ ಆಯಾವಿಭಾಗಗಳನ್ನು ನಿರ್ವಹಿಸುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಕಡತದಲ್ಲಿ ಟಿಪ್ಪಣಿಯೊಂದಿಗೆ ವಿಷಯವನ್ನು ಮಂಡಿಸುತ್ತಾರೆ, ನಂತರ ಅದನ್ನು ಸಂಬಂಧಿಸಿದ ಅಧೀಕ್ಷಕರು ಪರಿಶೀಲಿಸಿ ತಮ್ಮ ಟಿಪ್ಪಣಿಯನ್ನು ಮಂಡಿಸಿದ ನಂತರ ಅಂತಿಮವಾಗಿ ಕಛೇರಿ ಮುಖ್ಯಸ್ಥರು ಸದರಿ ವಿಷಯದ ಬಗ್ಗೆ ಕಡತದಲ್ಲಿ ತಮ್ಮ ತೀರ್ಮಾನದ ಆದೇಶವನ್ನು ನೀಡುತ್ತಾರೆ ಸದರಿಯವರು . ನೀಡಿದ ಆದೇಶವನ್ನು ಅಂತಿಮವಾಗಿ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರುಗಳು ಪಾಲಿಸುತ್ತಾರೆ ಕೆಲವೊಂದು ವಿಷಯದ ಕೆಲಸಗಳಿಗೆ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ ಮೋಟಾರು ವಾಹನ ನಿರೀಕ್ಷಕರಗಳ ಪರಿಶೀಲನಾ ಅವಶ್ಯಕವಾಗಿದ್ದು ಅಂತಹ ಅರ್ಜಿಗಳನ್ನು ಕಛೇರಿ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದ ನಂತರ ತಾಂತ್ರಿಕ ಸಿಬ್ಬಂದಿಗಳಿಗೆ ಕಳುಹಿಸುತ್ತಾರೆ ವಾಹನವನ್ನು ಅರ್ಜಿಗಳನ್ನು ಬೌತಿಕವಾಗಿ ತಾಂತ್ರಿಕವಾಗಿ ಪರಿಶೀಲಿಸಿದ ವರದಿ ದಾಖಲೆಗಳನ್ನು ಅಧೀಕ್ಷಕರು ಪರಿಶೀಲಿಸಿದ ನಂತರ ಕಛೇರಿ ಮುಖ್ಯಸ್ಥರಿಗೆ ಶಿಫಾರಸು ಮಾಡುತ್ತಾರೆ ಅಂತಿಮವಾಗಿ ಕಛೇರಿ ಮುಖ್ಯಸ್ಥರು ತೀರ್ಮಾನ ತೆಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ ಕಛೇರಿ ಮುಖ್ಯಸ್ಥರ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಅಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

4. 4 (1) (ಬಿ) (iv). ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು :-

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾಯ್ದೆ ಮತ್ತು ನಿಯಮದಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ..

1) ಕೇಂದ್ರ ಮೋಟಾರು ವಾಹನ ಕಾಯ್ದೆ, 1988

2) ಕೇಂದ್ರ ಮೋಟಾರು ವಾಹನ ನಿಯಮಗಳು, 1989

3) ಕರ್ನಾಟಕ ಮೋಟಾರು ವಾಹನ ನಿಯಮಗಳು, 1989

4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957

5) 4 (1) (b) (v) ಅದರ ಕಾರ್ಯಗಳಿಗೆ ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು,

ಉಪ ನಿಯಮಗಳು:- ಕೈಪಿಡಿಗಳು ಮತ್ತು ದಾಖಲೆಗಳು .ಅನುಸೂಚಿಗಳು .

1) ಕೇಂದ್ರ ಮೋಟಾರು ವಾಹನ ಕಾಯ್ದೆ, 1988

2) ಕೇಂದ್ರ ಮೋಟಾರು ವಾಹನ ನಿಯಮಗಳು, 1989

3) ಕರ್ನಾಟಕ ಮೋಟಾರು ವಾಹನ ನಿಯಮಗಳು, 1989

4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957.



6) 4 (1) (ಬಿ) (vi) ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ ;

1) ವಾಹನಗಳ ಹೊಸ ನೋಂದಣಿಯ ಕಡತ ಹಾಗೂ ಬಿ ವಹಿಗಳು.

2) ಅನುಪಯುಕ್ತದಲ್ಲಿರುವ ವಾಹನಗಳ ಅರ್ಜಿ ಹಾಗೂ ಕಡತಗಳು .

3) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳ ಇತಿಹಾಸದ ವಹಿಗಳು.

4) ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡಿರುವ ವಿವರಗಳ ಪುಸ್ತಕಗಳು

5) ಮೋಟಾರು ವಾಹನಗಳ ತೆರಿಗೆ, ಹಸಿರು ತೆರಿಗೆ, ಹಾಗೂ ಶುಲ್ಕ ಸಂಗ್ರಹಣೆ ವಹಿಗಳು .

6) ಪ್ರವರ್ತನ ವಿವರಗಳ ವಹಿ .

7) ಸಿಬ್ಬಂದಿಗಳ ಸೇವಾ ಪುಸ್ತಕಗಳು ಹಾಗೂ ವೈಯಕ್ತಿಕ ಕಡತಗಳು .

8) ವೇತನ ಬಡವಡೆಯ ವಹಿಗಳು .

9) ಸಿಬ್ಬಂದಿಗಳ ವಾರ್ಷಿಕ ಆಸ್ತಿ ಮತ್ತು ದಾಯತ್ವ ವಿವರಗಳು .

10) ಇಲಾಖಾ ವಾಹನಗಳ ಲಾಗ್ ಪುಸ್ತಕಗಳು .

11) ಡಿಸಿ ಬಿಲ್ಲುಗಳ ಕಡತಗಳು ವಹಿಗಳು .

12) ಹೊಸ ನೋಂದಣಿ ಪುಸ್ತಕಗಳ, ಸ್ಮಾರ್ಟ್ ಕಾರ್ಡ್‌ಗಳ, ತೆರಿಗೆ ಚೀಟಿಗಳು ಹಾಗೂ ಎ ಮತ್ತು ಬಿ ಚಲನ ಪುಸ್ತಕಗಳ ದಾಸ್ತಾನು ವಹಿ .

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಛೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ .

7) 4 (1) (ಬಿ) (viii) 7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ

ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನೆ ಅಥವಾ ಅದರ ಪ್ರಾತಿನಿಧ್ಯವಿರುವಂತೆ

ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು :-

- ಇಲ್ಲ --

8) 4 (1) (ಬಿ (v(iii)). ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ನಿಯಮಗಳು

ಮತ್ತುಅದರ ಭಾಗವಾಗಿಅಥವಾಅದರ ಸಲಹೆಯುಉದ್ದೇಶಕ್ಕಾಗಿರಚಿತವಾದಇಬ್ಬರು

ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳಸಮಿತಿಗಳ ಮತ್ತುಇತರ .ಪರಿಷತ್ತುಗಳ.

ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೋಅಥವಾಅಂತಹ ಸಭೆಗಳ

ನಡಾವಳಿಗಳು ಸಾರ್ವಜನಿಕರಿಗೆದೊರೆಯುತ್ತವೆಯೋ ಎಂಬುದರ ವಿವರ ಪಟ್ಟಿಕೆ:

ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗದಗ, ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್

68(1)ರ ಅಡಿಯಲ್ಲಿ ಸಾರಿಗೆ ವಾಹನಗಳ ರಹದಾರಿ ನೀಡುವ ಅಧಿಕಾರ ಹೊಂದಿರುತ್ತಾರೆ .

1) ಅಧ್ಯಕ್ಷರು .ಜಿಲ್ಲಾಧಿಕಾರಿಗಳು :

2) ಸದಸ್ಯರು .ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು :

3) ಕಾರ್ಯದರ್ಶಿ .ಪ್ರಾದೇಶಿಕ ಸಾರಿಗೆ ಅಧಿಕಾರಿಗಳು :

9) 4 (1) (ಬಿ) (ix) ರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ :

- 1) ಶ್ರೀ ಮಂಜುನಾಥ ಎಸ್.ಶಿರಾಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು .
- 2) ಶ್ರೀ ಎಸ್ ಎಚ್ ಕರಿಗಾರ - ಅಧೀಕ್ಷಕರು (ನಿಯೋಜನೆ ಮೇರೆಗೆ ಸಪ್ರಸಾಲ ಗೋಕಾಕಕ್ಕೆ)
- 3) ಶ್ರೀಮತಿ ಕೀರ್ತಿ ಬ ಹುಕ್ಕೇರಿ - ಅಧೀಕ್ಷಕರು
- 4) ಶ್ರೀ ದಯಾನಂದ - ತಿಳವಳ್ಳಿ .ಎನ್ . ಅಧೀಕ್ಷಕರು (ನಿಯೋಜನೆ ಮೇರೆಗೆ ಪ್ರಾಸಾಲ ಧಾರವಾಡ ಕಚೇರಿಯಿಂದ ಈ ಕಚೇರಿಗೆ).
- 5) ಖಾಲಿ ಹುದ್ದೆ - ಹಿರಿಯ ಮೋಟಾರು ವಾಹನ ನಿರೀಕ್ಷಕರು
- 6) ಶ್ರೀ ವ್ಹಾಯ್ ಎನ್ ಮಸರಕಲ್ - ಹಿರಿಯ ಮೋಟಾರು ವಾಹನ ನಿರೀಕ್ಷಕರು  
(ನಿಯೋಜನೆ ಮೇರೆಗೆ ಪ್ರಾಸಾಲ ಕಛೇರಿ ಬೆಳಗಾವಿಗೆ)
- 7) ಶ್ರೀ ನಾಗರಾಜ ಶೇಳಗಿ - ಮೋಟಾರು ವಾಹನ ನಿರೀಕ್ಷಕರು  
(ನಿಯೋಜನೆ ಮೇರೆಗೆ ಪ್ರಾಸಾಲ ಕಛೇರಿ ಧಾರವಾಡಕ್ಕೆ )
- 8) ಶ್ರೀ ಬಾಲಚಂದ್ರ ತೊದಲಬಾಗಿ - ಮೋಟಾರು ವಾಹನ ನಿರೀಕ್ಷಕರು
- 9) ಖಾಲಿ ಹುದ್ದೆ ಮೋಟಾರು ವಾಹನ ನಿರೀಕ್ಷಕರು-
- 10) ಶ್ರೀಮತಿ ಮಾಲತಿ .ಬಿ . - ಶೀಘ್ರಲಿಪಿಗಾರರು,  
(ನಿಯೋಜನೆ ಮೇರೆಗೆ ಪ್ರಾಸಾಲ ಬಳ್ಳಾರಿ(
- 11) ಶ್ರೀ ಆರ್ - ಹಾಲಬಾವಿ.ಎನ್. ಪ್ರದಸ
- 12) ಶ್ರೀ ಲಕ್ಷ್ಮಣ ಹೆಬ್ಬಳ್ಳಿ - ಪ್ರದಸ(ನಿಯೋಜನೆ ಮೇರೆಗೆ ಪ್ರಾಸಾಲ ಧಾರವಾಡ ಪೂರ್ವ ಕಚೇರಿಗೆ)
- 13) ಶ್ರೀ ಕಲೋಕೇಶ. -ಪ್ರದಸ ನಿಯೋಜನೆ ಮೇರೆಗೆ ಪ್ರಾಸಾಲ ಕಚೇರಿಗೆ ರಾಜಾಜಿ ನಗರಕ್ಕೆ
- 14) ಶ್ರೀ ಅಶ್ವಿನ ಕುಲಕರ್ಣಿ ಪ್ರದಸ

- 15) ಎಮ್ ಮಂಜುನಾಥ ಪ್ರದಸ (ನಿಯೋಜನೆ ಮೇರೆಗೆ ಪ್ರಾಸಾಕಚೇರಿ ಕೊಪ್ಪಳಕ್ಕೆ)
- 16) ಶ್ರೀ ಪ್ರವೀಣ ಕುಲಕರ್ಣಿ - ಪ್ರದಸ (ನಿಯೋಜನೆ ಮೇರೆಗೆ ಪ್ರಾಸಾಲ ಧಾರವಾಡ ಕಚೇರಿಯಿಂದ)
- 17) ಶ್ರೀ ಸಚಿನ್ ಹುಲಕೋಟಿ ಪ್ರದಸ (ನಿಯೋಜನೆ ಮೇರೆಗೆ ಪ್ರಾಸಾಲ ಧಾರವಾಡ ಕಚೇರಿಯಿಂದ)
- 18) - ಖಾಲಿ ಹುದ್ದೆ - ಡಿ.ಸ.ದ.
- 19) ಖಾಲಿ ಹುದ್ದೆ - ಡಿ.ಸ.ದ.
- 20) ಶ್ರೀಮತಿ ಸಾವಿತ್ರಿ ದೇವರಮನಿ - ಬೆರಳಚ್ಚುಗಾರರು
- 21) ಖಾಲಿಹುದ್ದೆ ಹುದ್ದೆ - ವಾಹನ ಚಾಲಕ
- 22) ಶ್ರೀ ಕೆರಾಫವೇಂದ್ರ . - ವಾಹನ ಚಾಲಕ (ನಿಯೋಜನೆ ಮೇರೆಗೆ ಪ್ರಾಸಾಲ ಚಿತ್ರದುರ್ಗ)
- 23) ಶ್ರೀ ಎಸ್.ಎಸ್.ದಾನಪ್ಪನವರ - ವಾಹನ ಚಾಲಕ(ನಿಯೋಜನೆ ಮೇರೆಗೆ ಹಿ(ಅ ಧಾರವಾಡ.ಸಾ.ಪ್ರಾ.
- 24) ಖಾಲಿಹುದ್ದೆ - ಗ್ರೂಪ್'ಡಿ'
- 25) ಖಾಲಿಹುದ್ದೆ - ಗ್ರೂಪ್'ಡಿ'
- 26) ಖಾಲಿ ಹುದ್ದೆ - ಗ್ರೂಪ್'ಡಿ'

10) 4 (1) (ಬಿ) (x) ಅದರ ವಿ ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ .  
ಪ್ರತಿಯೊಬ್ಬ ಅಧಿಕಾರ ಮತ್ತು ನೌಕರರು ಪಡೆಯುವ ತಿಂಗಳ ಗೌರವಧನ :

ಕ್ರಮ ಸಂಖ್ಯೆ	ಪದನಾಮ ಶ್ರೀಯುತರು	ಹುದ್ದೆ	ವೇತನ ಮೊತ್ತ ರೂ .
1	ಶ್ರೀ ಮಂಜುನಾಥ ಎಸ್.ಶಿರಾಲಿ	ಪ್ರಾದೇಶಿಕ ಸಾರಿಗೆ ಅಧಿಕಾರಿ	52650
2	ಶ್ರೀ ಎನ್ ಎಚ್ ಕರಿಗಾರ	ಅಧೀಕ್ಷಕರು	47650
3	ಶ್ರೀಮತಿ ಕೀರ್ತಿ ಬ ಹುಕ್ಕೇರಿ	ಅಧೀಕ್ಷಕರು	38850
4	ಖಾಲಿ ಹುದ್ದೆ	ಹಿರಿಯ ಮೋಟಾರು ವಾಹನ ನಿರೀಕ್ಷಕರು	-
5	ಶ್ರೀ ವ್ಹಾಯ್ ಎನ್ ಮನರಕಲ್	ಹಿರಿಯ ಮೋಟಾರು ವಾಹನ ನಿರೀಕ್ಷಕರು	65900
6	ಶ್ರೀ ನಾಗರಾಜ ಶೇಳಗಿ	ಮೋಟಾರು ವಾಹನ ನಿರೀಕ್ಷಕರು	44200
7	ಶ್ರೀ ಬಾಲಚಂದ್ರ ತೊದಲಬಾಗಿ	ಮೋಟಾರು ವಾಹನ ನಿರೀಕ್ಷಕರು	43100
8	ಖಾಲಿ ಹುದ್ದೆ	ಮೋಟಾರು ವಾಹನ ನಿರೀಕ್ಷಕರು	-
9	ಶ್ರೀಮತಿ ಮಾಲತಿ .ಬಿ .	ಶೀಘ್ರಲಿಪಿಗಾರರು.	45300
12	ಶ್ರೀ ಆರ್ ಎನ್ ಹಾಲಭಾವಿ	ಪ್ರದಸ	40900
13	ಶ್ರೀ ಲಕ್ಷ್ಮಣ ಹೆಬ್ಬಳ್ಳಿ	ಪ್ರದಸ	28300
14	ಶ್ರೀ ಲೋಕೇಶ ಕೆ	ಪ್ರದಸ	29600
15	ಶ್ರೀ ಅಶ್ವಿನ ಕುಲಕರ್ಣಿ	ಪ್ರದಸ	27650
16	ಎಮ್ ಮಂಜುನಾಥ	ಪ್ರದಸ	42000
17	ಖಾಲಿ ಹುದ್ದೆ	ಡ್ವಿ.ದ.ಸ	

16	ಖಾಲಿ ಹುದ್ದೆ	ಡ್ವಿ.ದ.ಸ	
17	ಶ್ರೀಮತಿ ಸಾವಕ್ಕ ದೇವರಮನಿ	ಬೆರಳಚ್ಚುಗಾರರು	24600
18	ಖಾಲಿ ಹುದ್ದೆ	ವಾಹನ ಚಾಲಕ -	-
19	ಶ್ರೀ ಕೆರಾಘವೇಂದ್ರ .	ವಾಹನ ಚಾಲಕ -	25800
20	ಖಾಲಿ ಹುದ್ದೆ	ಗ್ರೂಪ್ 'ಡಿ'	-
21	ಖಾಲಿ ಹುದ್ದೆ	ಗ್ರೂಪ್ 'ಡಿ'	-
22	ಖಾಲಿ ಹುದ್ದೆ	ಗ್ರೂಪ್ 'ಡಿ'	

11) 4 (1) (ಬಿ) (xi) 11 ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು

ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ:

ಮಾಡಲಾದ ಆಯವ್ಯಯ.

ಅನುದಾನ ಬಿಡುಗಡೆ 2021-22 ಲೆಕ್ಕ ಶೀರ್ಷಿಕೆ	ಅನುದಾನ ಬಿಡುಗಡೆ	ಖರ್ಚಿನ ಬಾಬು	ಉಳಿದ ಹಣ
ಪ್ರವಾಸ ಭತ್ಯೆ -- 041	-	-	-
ಕಛೇರಿ ವೆಚ್ಚಗಳು -051	911177	911177	-
ಕಟ್ಟಡ ಬಾಡಿಗೆ ಮತ್ತು ವಿದ್ಯುತ್ ವೆಚ್ಚ -071	129999	129999	-
ವಾಹನ ವೆಚ್ಚ -195	336567	336567	
ಯೋಜನೆ-01-052	36962	36962	
ಯೋಜನೆ-07-059	60000	60000	
ಎಸ್-ಪಿ.ಎಸ್.ಟಿ/ಪಿ.ಸಿ.051	-`	-	-
ಆರ್-ಎ.ಟಿ.051 (ಪ್ಲಾನ್ (	-	-	-
ಆಧುನೀಕರಣ-125	-	-	-



12) 4 (1) (ಬಿ)(xii) ಹಂಚಿಕೆ ಮಾಡಲಾದ ಮೊಬಲನ್ನೊಳಗೊಂಡು, ಸಹಾಯಧನ

ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳನ್ನು

ಫಲಾನುಭವಿಗಳ ವಿವರಗಳು.

\* ಸದರಿ ವರ್ಷದಲ್ಲಿ ಸರ್ಕಾರವು ಯಾವುದೇ ಕಾರ್ಯಕ್ರಮ ಗುರಿ ನಿಗದಿ ಪಡಿಸಿರುವುದಿಲ್ಲ.

13) 4 (1) (ಬಿ) (xiii) ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ

ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು :-

- ಇರುವುದಿಲ್ಲ .-

14) 4 (1) (ಬಿ) (x(iv) ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ

ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು :

ಭಾಗಶಃ ಗಣಕೀಕರಣವಾಗಿದ್ದು ಗಣಕೀಕರಣಗೊಂಡ ಕಡತಗಳ ಲಭ್ಯ ಮಾಹಿತಿ ಪಡೆಯಬಹುದು :

15) 4 (1) (ಬಿ) (xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ

ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ

ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :

ಸೌಲಭ್ಯವಿಲ್ಲಾ .

ಹಣ ಪಾವತಿಸುವ ಸಮಯ ಸೋಮವಾರ ದಿಂದ ಶುಕ್ರವಾರದವರೆಗೆ -

ಬೆಳಿಗ್ಗೆ 10.30 ರಿಂದ 02.30 ರ ವರೆಗೆ

ಶನಿವಾರ ಬೆಳಿಗ್ಗೆ 10.30 ರಿಂದ 12.00 ರ ವರೆಗೆ

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ ಈ ವರಗೆ ಅಸ್ತಿತ್ವದಲ್ಲಿ ಇರುವುದಿಲ್ಲ.

16. 4 (1)(ಬಿ) (xvi).ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮ ಮತ್ತು ಇತರ ವಿವರಗಳು :

ಸಾರ್ವಜನಿಕ ಮಾಹಿತಿ ಅಧಿಕಾರಿ:

ಅನಂ.	ಕಛೇರಿ ಹೆಸರು	ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರು & ಪದನಾಮ	ಕಛೇರಿ ನಿವಾಸದ/ ದೂರವಾಣಿ ಸಂಖ್ಯೆ	ಈ ಮೇಲ್ವಿಚಾರಣೆ
01	ಪ್ರಾದೇಶಿಕ ಸಾರಿಗೆ ಕಛೇರಿ, ಗದಗ	ಶ್ರೀ ಮಂಜುನಾಥ ಎಸ್. ಶಿರಾಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ	08372 297219 9449864026	www.rtogdg.com

ಸಾರ್ವಜನಿಕ ಸಂಪರ್ಕ ಮಾಹಿತಿ ಅಧಿಕಾರಿ:

ಅನಂ.	ಕಛೇರಿ ಹೆಸರು	ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರು & ಪದನಾಮ	ಕಛೇರಿ ನಿವಾಸದ/ ದೂರವಾಣಿ ಸಂಖ್ಯೆ	ಈ ಮೇಲ್ವಿಚಾರಣೆ
01	ಪ್ರಾದೇಶಿಕ ಸಾರಿಗೆ ಕಛೇರಿ, ಗದಗ	ಶ್ರೀಮತಿ ಕೀರ್ತಿ ಬ ಹುಕ್ಕೇರಿ ಅಧೀಕ್ಷಕರು	08372 297219 9449864026	www.rtogdg- ka@nic.in

ಮೇಲ್ಮನವಿ ಪ್ರಾಧಿಕಾರ:

ಅನಂ.	ಕಛೇರಿ ಹೆಸರು	ಸಾರ್ವಜನಿಕ ಮಾಹಿತಿ ಅಧಿಕಾರಿ	ಕಛೇರಿ ನಿವಾಸದ/ ದೂರವಾಣಿ ಸಂಖ್ಯೆ	ಈ ಮೇಲ್ವಿಚಾರಣೆ
01	ಜಂಟಿ ಸಾರಿಗೆ ಆಯುಕ್ತರು ಕಛೇರಿ, ಬೆಳಗಾವಿ ವಿಭಾಗ, ಬೆಳಗಾವಿ	ಶ್ರೀಮತಿ ಎಮ್ ಶೋಭಾ ಜಂಟಿ ಸಾರಿಗೆ ಆಯುಕ್ತರು	0831-2423900	www.dctbg m-tran- ka@nic.in

17) 4 (1) (ಬಿ) (xvii). ನಿಯಮಿಸಬಹುದಾದಂತಹಇತರೆ ಮಾಹಿತಿಯನ್ನು ಪ್ರಕಟಿಸತಕ್ಕದ್ದು.

ಅ ( ಈ ಕಛೇರಿಗೆ ಒಟ್ಟು 2021 ವರ್ಷದ ಸಾಲಿನಲ್ಲಿ ಒಟ್ಟು ರೂ. 3989 ಲಕ್ಷ  
ರಾಜಸ್ವ ವಸೂಲಾತಿಗೆ ನಿಗಧಿ ಪಡಿಸಲಾಗಿದ್ದು ಅದರಲ್ಲಿ ಒಟ್ಟು ಆ ಸಾಲಿನಲ್ಲಿ  
ರೂ. 3941.5 ಲಕ್ಷ ವಸೂಲಿ ಮಾಡಲಾಗಿದೆ.

ಆ ( ಕೇಂದ್ರ ಕಛೇರಿಯಾದ ಮಾನ್ಯ ಸಾರಿಗೆ ಆಯುಕ್ತರ ಕಛೇರಿ ಬೆಂಗಳೂರಿನಿಂದ .  
ಬಿಡುಗಡೆಯಾದ ವೆಬ್ ಸೈಟ್ [www.rto.kar.nic.co](http://www.rto.kar.nic.co)ರಲ್ಲಿ  
ಸಾರ್ವಜನಿಕರು ತಮ್ಮಕಾರ್ಯ ಕೆಲಸಗಳಿಗೆ ಅನುಸರಿಸಬೇಕಾದ ಸೂಕ್ತ ಮಾರ್ಗದರ್ಶನ  
ಪ್ರಕಟಿಸಲಾಗಿದೆ.

ಸಾರ್ವಜನಿಕ ಮಾಹಿತಿಅಧಿಕಾರಿ,

ಪ್ರಾದೇಶಿಕ ಸಾರಿಗೆಅಧಿಕಾರಿ, ಗದಗ